

ಶ್ರೀಃ

ಶ್ರೀಮತೇ ನಿಗಮಾಂತಮಹಾದೇಶಿಕಾಯ ನಮಃ

ಶ್ರೀಮಾನ್ ವೇಂಕಟನಾಥಾರ್ಯಃ ಕವಿತಾರ್ಕಿಕಕೇಸರೀ |

ವೇದಾಂತಾಚಾರ್ಯವರ್ಯೋ ಮೇ ಸನ್ನಿಧತ್ತಾಂ ಸದಾ ಹೃದಿ ||

ಕುಲಶೇಗರಪೈರುಮಾಳ್ ಅರುಳಿಚ್ಚೆಯ್

|| ಪೆರುಮಾಳ್ ತಿರುವೊಳಿ ತ್ತನಿಯನ್ಗಳ್ ||

This document has been prepared by*

Sunder Kidambi

with the blessings of

ಶ್ರೀ ರಂಗರಾಮಾನುಜ ಮಹಾದೇಶಿಕನ್

His Holiness *śrīmad āṇḍavan* of *śrīraṅgam*

*This was typeset using skt, L^AT_EX, Itrans, and the Baraha font.

ಶ್ರೀಃ

ಶ್ರೀಮತೇ ರಾಮಾನುಜಾಯ ನಮಃ

॥ ಪೆರುಮಾಳ್ ತಿರುವೊಲೈ ತ್ತನಿಯನ್ಗಳ್ ॥

ಉಡೈಯವರ್ ಅರುಳಿ ಚ್ಚೆಯ್ ತನಿಯನ್

ಇನ್ನಮುದಂ ಊಟ್ಟುಗೇ ಇಂಗೇವಾ ಪೈಂಗಿಳಿಯೇ ! *
ತೆನ್ನರಂಗಂ ಪಾಡವಲ್ಲ ಶೀರ್ಪ್ಪೆರುಮಾಳ್ * - ಪೊನ್ನಂ
ಶಿಲೈಶೇರ್ ನುದಲಿಯವೇಳ್ ಶೇರಲರ್ ಕೋನ್ * ಎಂಗಳ್
ಕುಲಶೇಗರ್ ಎನ್ನೇ ಕೂಱು

ಮಣಕ್ಕಾಲ್ ನಮ್ಮಿ ಅರುಳಿ ಚ್ಚೆಯ್ ತನಿಯನ್

ಆರಂ ಕೆಡಪ್ಪರ್ ಅನ್ನರ್ ಕೊಳ್ಳಾರ್ ಎನ್ನು * ಅವರ್ಗಳುಕ್ಕೇ
ವಾರಂಗೊಡು ಕುಡ ಪ್ಪಾಮ್ಬಿಲ್ ಕೈಯಿಟ್ಟವನ್ * ಮಾಱ್ಱಿಲರೈ
ವೀರಂಗೆಡುತ್ತ ಶೆಂಗೋಲ್ ಕೊಲ್ಲಿ ಕಾವರ್ಲನ್ ವಿಲ್ಲವರ್ ಕೋನ್ *
ಶೇರ್ ಕುಲಶೇಗರ್ ಮುಡಿವೇಂದರ್ ಶಿಗಾಮಣಿಯೇ

॥ ಕುಲಶೇಗರಪ್ಪೆರುಮಾಳ್ ತಿರುವಡಿಗಳೇ ಶರಣಂ ॥

Attention: Please note that the letters ಱಿ and ಱಿ denote μ and η respectively, in Tamil. Also note that ಱ್ಱಿ sounds almost like ಱ್ರಿ , ಱ್ಱಿ like ಱ್ರಿ , and so on. The consonant-cluster ನ್ಱ is pronounced somewhere between ನ್ನ and ನ್ಱ್ಱ. It is, however, colloquially acceptable to pronounce the clusters ಱ್ಱ and ನ್ಱ್ಱ as ತ್ತ and ನ್ನ, respectively.